



Date: 30.05.2024

The Manager - Listing
BSE Limited
Phiroze Jeejeebhoy Towers
Dalal Street,
Mumbai - 400 001

Dear Sir,

Sub: Newspaper Publication of the Unaudited Financial Results
Ref: Regulations 47(3) of the SEBI (LODR) Regulations 2015

Ref: Scrip Code: INE648E01010 Scrip ID: 517397(PAN ELECTRONICS INDIA LTD)

With reference to the above subject and pursuant to Regulation 47(3) of the SEBI (Listing Obligations and Disclosure Requirements) Regulations 2015, we are enclosing herewith Newspaper publications of Unaudited Financial Results for the Quarter ended 31st March 2024 published in the Business Line (English Newspaper) and Eesanje (Kannada Newspaper) on 30.05.2024.

Kindly take the above information on record and confirm compliance.

Thanking You,

Yours faithfully,

For PAN ELECTRONICS (INDIA) LIMITED

GULLU GELLARAM TALREJA
Managing Director | DIN : 01740145

Regd. Office:

PAN ELECTRONICS (INDIA) LIMITED
#16B, Peenya industrial Area Phase -1 Pipeline Road,
Bengaluru, Karnataka 560058
+91 80 28396227 | accounts@panelectronicsindia.com
CIN: L00309KA1982PLC004960

Factory:

#1E, Peenya industrial Estate 1st Main Road,
Peenya 2nd Phase, Bengaluru, Karnataka 560058
+918041170074
info@panelectronicsindia.com
www.panelectronicsindia.com



ಮೊಬೈಲ್ ಸುಲಿಗೆ:ಪದವೀಧರ ಸೇರಿ ಇಬ್ಬರ ಬಂಧನ

ಬೆಂಗಳೂರು, ಮೇ 30- ಒಂಟಿಯಾಗಿ ಹೋಗುವ ಸಾರ್ವಜನಿಕರನ್ನು ಅಡ್ಡಗಟ್ಟಿ ಹಲ್ಲೆ ಮಾಡಿ ಮೊಬೈಲ್ ಗಳನ್ನು ಸುಲಿಗೆ ಮಾಡುತ್ತಿದ್ದ ಪದವೀಧರ ಸೇರಿಬಂದೆ ಇಬ್ಬರನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹಣ್ಣೂರಿನ ಎಚ್.ಬಿ.ಆರ್ ಬಡಾವಣೆ ನಿವಾಸಿ, ಬಿಬಿಎ ಪದವೀಧರ ಪವನ್ ಆಲಿಯಾಸ್ ಅಪ್ಪ(21) ಹಾಗೂ ಲಿಂಗರಾಜಪುರಂನ ಮೂರನೇ ಕ್ರಾಸ್ ನಿವಾಸಿ, ಚರಾನ್ ಕೆಲಸ ಮಾಡಿಕೊಂಡಿದ್ದ ಜೇವಿಯರ್ (26) ಬಂಧಿತರು.

ಪೊಲೀಸರು ಲಿಂಗರಾಜಪುರಂ ಪ್ರೈವಿಟ್ ಕೆಳಗೆ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಮತ್ತೊಂದು ಅಪರಾಧ ಕೃತ್ಯವೆಸಗಲು ಹೋಗಲು ಹಾಕುತ್ತಿದ್ದರೆಯೆಂದು ತನಿಖೆಯಿಂದ ತಿಳಿದುಬಂದಿ ರುತಿದೆ.

ಪ್ರಜ್ವಲ್ ಆಗಮನದ ನಿರೀಕ್ಷೆ ವಿಮಾನ ನಿಲ್ದಾಣದ ಭಾರಿ ಭದ್ರತೆ

ಬೆಂಗಳೂರು, ಮೇ 30- ವಿವಿಧ ಶ್ರಮದೊಡನೆ ಇರುವುದೇ ಆತ್ಮಾಚಾರ ಆರೋಪ ಪ್ರಕರಣದ ಪ್ರಮುಖ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ಅವರು ಇಂದು ಮಧ್ಯ ರಾತ್ರಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ನಿಲ್ದಾಣದ ಸುತ್ತುಮುತ್ತ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಜ್ವಲ್ ಅವರನ್ನು ಕರೆತರುವ ವಿಂಪೋರ್ ರಸ್ತೆ ಉದ್ದಕ್ಕೂ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ರಾಮಮಂದಿರ ಸ್ಥೋಟನ ಬೆರಗಿನ ಅಜಿ-ಮೊಮಗ ಬಂಧನ..

ಲಕ್ನೋ, ಮೇ 30- ಆಯೋಧ್ಯಯ ರಾಮಮಂದಿರ ವಸ್ತು ಸ್ಥೋಟನವು ದಾಗಿ ಬೆರಗಿನ ಹಾಕಿದ ಆರೋಪದ ಮೇಲೆ ಉತ್ತರಪ್ರದೇಶದ ಲುಖಾ ಟಾಕಿಯಾ ಗ್ರಾಮದ 14 ವರ್ಷದ ಬಾಲಕ ಹಾಗೂ ಆತನ ಅಜ್ಜಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.



ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವತಿಯಿಂದ ಜಿಕೆವಿಕೆ ಆವರಣದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಕಾರ್ಪೋಸ್ಟಿಂಗ್ ಮತ್ತು ಸಸ್ಯಾರೋಗ ದಿನಾಚರಣೆಯಲ್ಲಿ ವಿವಿಧ ಕುಲಪತಿ ಡಾ.ಎಸ್.ವಿ.ಸುರೇಶ್, ಸಾವಯವ ಕೃಷಿ ಸಾಮರ್ಥ್ಯ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ಮನೋಜ್ ಮೇನ್, ಡಾ.ಬಸವೇಗೌಡ, ಪ್ರಗತಿ ಪೆರ ಡೈರಾದ ಶಿವಣ್ಣ, ವಿಶ್ವೇಶ್ವರಸದ್ಜನ, ಡಾ.ಪ್ರಕಾಶ್ ಮುಂತಾದವರು ಹಾಜರಿರಿದ್ದರು.

ಪೆನ್‌ಡೈವ್ ಹಂಚಿಕೆ ಪ್ರಕರಣ ಚೇತನಾ, ಅಶ್ವತ್ಥ ಗೌಡಗೆ ಜಾಮೀನು ಮಂಜೂರು

ಹಾಸನ, ಮೇ 30- ಪೆನ್‌ಡೈವ್ ಹಂಚಿಕೆ ಪ್ರಕರಣದ ಆರೋಪಿಗಳಾದ ಚೇತನಾ ಹಾಗೂ ಅಶ್ವತ್ಥ ಗೌಡಗೆ ಇಲ್ಲಿನ 3ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 12 ರಂದು ಚೇತನಾ ಹಾಗೂ ಅಶ್ವತ್ಥ ಗೌಡರನ್ನು ಎಸ್‌ಐ ತಂಡ ಬಂಧಿಸಿತ್ತು. ಈ ಪ್ರಕರಣದಲ್ಲಿ ಈ ಇಬ್ಬರೂ ಪ್ರೀತಿಗೌಡ ಆಪ್ತರಾಗುವ ಚೇತನಾಗೌಡ ಹಾಗೂ ಅಶ್ವತ್ಥ ಗೌಡ 6ನೇ ಮತ್ತು

7ನೇ ಆರೋಪಿಯಾಗಿದ್ದರು. 18 ದಿನಗಳ ಬಳಿಕ ಇವರಿಗೆ ಜಾಮೀನು ಮಂಜೂರು ಆಗಿದ್ದು, ಹಾಸನದ ಸಂತೆಪೇಟೆಯ ಜಿಲ್ಲಾ ಕಾರಾಗೃಹದಲ್ಲಿರುವ ಇವರು ಇಂದು ಸಂಜೆ ಅಥವಾ ನಾಳೆ ಬಿಡುಗಡೆಯಾಗುವ ಸಾಧ್ಯತೆ ಇದೆ.

ಮಣಿಪುರದಲ್ಲಿ ಭಾರೀ ಪ್ರವಾಹ ಮೂವರು ಬಲಿ

ಇಂಫಾಲ್, ಮೇ 30- ಮಣಿಪುರ ರಾಜ್ಯದ ಇಂಫಾಲ್ ಕಣಿವೆಯಲ್ಲಿ ಭಾರೀ ಮಳೆಯಿಂದ ಉಂಟಾದ ಪ್ರವಾಹದಿಂದ ಸಾವಿರಾರು ಜನರು ಸಂತ್ರಸ್ತರಾಗಿದ್ದು ಮೂವರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅತ್ರಯ ಪಡೆದಿದ್ದಾರೆ. ನಂಬಲ್ ನದಿ ಉಕ್ಕಿ ಹರಿಯುತ್ತಿರುವ ಕಾರಣ ಮಿಝಾಂ ಲಂಪಾಕ್, ನಗರಂ, ಸಗೋಲಿಂಡ್, ಉರಿಪೋಕ್, ಕೇಸಾವ್ ಫಾಂಗ್ ಮುಂತಾದ ಪ್ರದೇಶಗಳು ಸೇರಿದಂತೆ ಇಂಫಾಲ್ ಪಶ್ಚಿಮ ಜಿಲ್ಲೆಯ ಕನಿಷ್ಠ 86 ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಇದೆ.

10 ಗಂಟೆ ಸುಮಾರಿಗೆ ವಿಶೇಷ ವಾಯುಪಡೆಯ ವಿಮಾನದ ಇಂದು ಕಾರ್ಯಾಚರಣೆ ಆರಂಭಿಸಿದೆ.

SAMHITHA ENGLISH SCHOOL

(Recognised by the Government of Karnataka)
No.108, 17th Main Road, J.C. Nagar, Bengaluru - 560 086.

Congratulation from Management & Staff

S.S.L.C Toppers 2023-24

Education is not preparation for life. education is life itself.

JEWELS OF OUR SCHOOL

K - 124, E - 99, H - 100, SS - 100

K-123, H-100

K-123, H-99

K-123, H-99

ಸೇನಾ ಶಿಬಿರದ ಮೇಲಿನ ದಾಳಿ ರೂವಾರಿ ಬರುವ ವಿರುದ್ಧ ಚಾರ್ಜ್ ಶೀಟ್

ಗುವಾಹಟಿ, ಮೇ 30- ಅಸ್ಸಾಂನ ತಿನ್ಸಿಯಾ ಜಿಲ್ಲೆಯ ಕಾರ್ಕಿಪುರದ ಸೇನಾ ಶಿಬಿರದ ಮೇಲಿನ ದಾಳಿ ಘಟನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಉಲ್ಟಾ ಸಂಘಟನೆ ಮುಖ್ಯ ಪರೇಶ್ ಬರುವಾ ಮತ್ತು ಇತರ ಐದು ಮಂದಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದೆ.

ಗುವಾಹಟಿಯ ಎನ್‌ಐಎ ವಿಶೇಷ ನ್ಯಾಯಾಲಯವು ವಿವಿಧ ಕ್ರಿಮಿನಲ್ ಆಪರಾಧಗಳು, ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳು, ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ ಮತ್ತು ಸ್ಥೋಟನ ಮತ್ತು ಕಾರ್ಯಯುಡಿ ಆರು ಆರೋಪಗಳ ವಿರುದ್ಧ ಚಾರ್ಜ್ ಶೀಟ್ ಮಾಡಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಎಂದು ಮತ್ತಷ್ಟು ಕಂಡುಬಂದಿ ಎಂದು ಪ್ರಕಟಣೆ ತಿಳಿಸಿದೆ. ಗೊಗೋಯ್ ಅವರು ಮೋರಾನ್‌ನೊಂದಿಗೆ ಪಿತೂರಿ ನಡೆಸಿದ್ದರು ಎಂದು ಆರೋಪಿಸಲಾಯಿತು, ಅವರು ದಾಳಿ ನಡೆಸಲು ಸ್ಥಳೀಯ ಯುವಕರನ್ನು ನೇಮಿಸಿಕೊಂಡಿದ್ದರು.

ಪ್ಯಾನ್ ಎಲೆಕ್ಟ್ರಾನಿಕ್ಸ್ (ಇಂಡಿಯಾ) ಲಿಮಿಟೆಡ್
ನೋಂದಾಯಿತ ಕಛೇರಿ: 16B, 1 ನೇ ಮಹಡಿ, ಪುಣೆ, ಕೈಗಾರಿಕಾ ಪ್ರದೇಶ ಒಳಗೆ, ಬೆಂಗಳೂರು - 560058.
ಇಮೇಲ್: secreta@panelectronicsindia.com
ವೆಬ್ ಸೈಟ್: https://panelectronicsindia.com/investors/
GSTIN: 29AABCP0469N4ZV, CIN: L03099KA1982PL004960

ಮಾರ್ಚ್ 31, 2024 ವರ್ಷಕ್ಕೆ ಕೊನೆಗೊಂಡ ಪ್ರತ್ಯೇಕ ಲೆಕ್ಕಪರಿಶೋಧಿತ ಅರ್ಥಿಕ ಫಲಿತಾಂಶಗಳ ವಿವರ [ಸಡಿ/LODR] ನಿವಯಮಗಳ 47 (1) (b) ನಿವಯಮಗಳು, 2015]

ಕ್ರ. ಸಂಖ್ಯೆ	ವಿವರಗಳು	ಮಾರ್ಚ್ 31, 2024 ಅಂತಿಮದ ವಾರ್ಷಿಕ (ಬರೀಕರಣಿತ)	ಮಾರ್ಚ್ 31, 2023 ಅಂತಿಮದ ವಾರ್ಷಿಕ (ಬರೀಕರಣಿತ)	ಡಿಸೆಂಬರ್ 31, 2023 ಅಂತಿಮದ ತ್ರೈಮಾಸಿಕ (ಬರೀಕರಣಿತ/ಸಂಶೋಧಿತ)
1.	ಒಟ್ಟು ಆದಾಯ	203.70	189.85	57.19
2.	ಅವಧಿಯ ನಿಷ್ಪಕ್ಷ ಲಾಭ (ತೆರಿಗೆಯ ಮೊಬಲೂ ಅನುಪಾಧಾರ ಪರಿಶೋಧನೆ)	(364.01)	(460.40)	(64.89)
3.	ಅವಧಿಯ ತೆರಿಗೆಯ ಮೊಬಲೂ ನಿಷ್ಪಕ್ಷ ಲಾಭ (ಸಂಕಲಿತ ಅನುಪಾಧಾರ ಪರಿಶೋಧನೆ)	(364.01)	(460.40)	(64.89)
4.	ಅವಧಿಯ ತೆರಿಗೆಯ ನಂತರ ನಿಷ್ಪಕ್ಷ ಲಾಭ	(364.01)	(460.40)	(64.89)
5.	ಒಟ್ಟಾರೆ ವ್ಯಾಪಕ ಅವಧಿಯ ಆದಾಯ (ಅವಧಿಯ ಲಾಭ (ತೆರಿಗೆಯ ನಂತರ) ಮತ್ತು ಇತರ ವ್ಯಾಪಕ ಆದಾಯ (ತೆರಿಗೆಯ ನಂತರ)ಗಳನ್ನು ಒಳಗೊಂಡಿರುವ)	1.66	5.86	0.0
6.	ಈಕ್ವಿಟಿ ಷೇರು ಬಂಡವಾಳ	400	400	400
7.	ಆಡಳಿತ ಮಂಡಳಿಯ ಡ್ರಾಫ್ಟ್, ಶೇರುಗಳ ಮೊಬಲೂ, 2015 ರ ನಿಯಮಗಳ 33 ರ ಅಡಿಯಲ್ಲಿ BSE Ltd ಗೆ ಸಲ್ಲಿಸಲಾಗಿದೆ. ಲೆಕ್ಕಪರಿಶೋಧಿತ ಹಣಕಾಸು ಅಧಿಕಾರಿಗಳ ಸಂಪೂರ್ಣ ಸ್ವರೂಪದಲ್ಲಿ ಬಿಡುಗಡೆಯಾದ ಮೇಲ್ಕಂಡಿತು ಮತ್ತು BSE Ltd. ವೆಬ್‌ಸೈಟ್‌ನಲ್ಲಿ www.bseindia.com ನಲ್ಲಿ ಲಭ್ಯವಿದೆ.	(2667.44)	(2304)	(1653.38)
8.	ಪ್ರತಿ ಷೇರುಗಳ (ಪ್ರತಿ ರೂ. 10/-) (ಮೂಲಭೂತ ಮತ್ತು ಸ್ಥಾನೀಕರಣ ಕಾರ್ಯಾಚರಣೆಗಳಿಗೆ) - ವಾರ್ಷಿಕಗಳನ್ನು ಒಳಗೊಂಡಿರುವ ಮೊಬಲೂ ಮತ್ತು ದುಬ್ಬಳಿ	(0.91)	(1.14)	(0.91)

ಟಿಪ್ಪಣಿಗಳು:

- ಮೇಲಿನ ಹಣಕಾಸು ಫಲಿತಾಂಶಗಳನ್ನು ಲೆಕ್ಕಪರಿಶೋಧನಾ ಸಮಿತಿಯ ಪರಿಶೀಲನೆಯ ಮೇರೆಗೆ ಮೇ 29, 2024 ರಂದು ನಡೆಸಿದ ಅಂತರ ಸಭೆಯಲ್ಲಿ ನಿರ್ದೇಶಕರ ಮಂಡಣಿಯಿಂದ ಅನುಮೋದಿಸಲಾಗಿದೆ.
- ಮೇಲಿನವು ಮಾರ್ಚ್ 31, 2024 ಕ್ಕೆ ಕೊನೆಗೊಂಡ ವರ್ಷದ ಲೆಕ್ಕಪರಿಶೋಧಿತ ಹಣಕಾಸು ಫಲಿತಾಂಶಗಳ ವಿವರವಾದ ಸ್ವರೂಪದ ಸಾರವಳಿ, SEBI (ಘಟಿ) ಮಾಹಾನುಷ ಪರಿಶೀಲನೆ ಮತ್ತು ಒಬರ್‌ಲೇಂಡ್‌ನಿಂದ ಅನುಮೋದಿಸಿದ ನಿಯಮಗಳು, 2015 ರ ನಿಯಮಗಳ 33 ರ ಅಡಿಯಲ್ಲಿ BSE Ltd ಗೆ ಸಲ್ಲಿಸಲಾಗಿದೆ. ಲೆಕ್ಕಪರಿಶೋಧಿತ ಹಣಕಾಸು ಅಧಿಕಾರಿಗಳ ಸಂಪೂರ್ಣ ಸ್ವರೂಪದಲ್ಲಿ ಬಿಡುಗಡೆಯಾದ ಮೇಲ್ಕಂಡಿತು ಮತ್ತು BSE Ltd. ವೆಬ್‌ಸೈಟ್‌ನಲ್ಲಿ www.bseindia.com ನಲ್ಲಿ ಲಭ್ಯವಿದೆ.

ನಿರ್ದೇಶಕರ ಮಂಡಣಿಯ ಪರ ಮತ್ತು ಪರವಾಗಿ
ಸಹಿ/-
ನುಬ್ಬು ಗೇಲಿ ರಂ ತಲ್ಲೇಜ ವ್ಯವಸ್ಥಾಪಕ ನಿರ್ದೇಶಕರು
ಸ್ಥಳ: ಬೆಂಗಳೂರು
ದಿನಾಂಕ: 29.05.2024
DIN:01740145

Alpine
ALPINE HOUSING DEVELOPMENT CORPORATION LIMITED
CIN: 185110KA1992PLC031374
Regd off: 302, Alpine Arch, No. 10, Langford Road, Bangalore 560 027, Karnataka, INDIA
WWW.alpinehousing.com, e-mail: contact@alpinehousing.com Fax:91-80-22128357, Tel:91-80-40473500
Extract of the audited Standalone Financial Results for the quarter and year ended March 31, 2024
Rs in lakhs except EPS

Sl No	Particulars	Quarter ended			Year Ended	
		31.3.2024 audited	31.12.2023 Un audited	31.3.2023 audited	31.3.2024 audited	31.3.2023 audited
1	Total Income from Operation(Net)	1539.29	1226.86	1836.93	5755.95	4880.25
2	Net profit for the period(before Exceptional and Extraordinary items and tax)	142.11	87.88	180.73	409.41	282.06
3	Net profit for the period before Tax (after exceptional and extraordinary items)	140.12	87.88	180.44	407.38	277.76
4	Net profit for the period after tax (after Exceptional and extraordinary items)	119.69	76.25	148.34	343.28	237.53
5	Total comprehensive income for the period (comprising profit for the period(after tax) and other comprehensive income (after tax)	119.69	76.25	148.34	343.28	237.53
6	Equity Share Capital	1732.1898	1732.1898	1732.1898	1732.1898	1732.1898
7	Earnings per Share (Rs. 10/- each)					
	a) Basic	0.69	0.43	0.90	1.98	1.37
	b) Diluted	0.69	0.43	0.90	1.98	1.37
8	Debits	1692.43	1783.00	2156.26	1692.43	2156.26
9	Net worth	7937.12	7819.33	7593.84	7937.12	7593.84
10	Debt Equity ratio	0.21	0.23	0.28	0.21	0.28
11	Debt service coverage ratio	0.42	0.29	0.31	0.42	0.31
12	Interest service coverage ratio	2.47	2.23	1.77	2.47	1.77
13	Current Ratio	2.33	2.27	2.14	2.33	2.14
14	Long Term debt to working capital	0.15	0.17	0.15	0.15	0.15
15	Bad debts to A/c Receivables	---	---	---	---	---
16	Current liability ratio	0.81	0.81	0.83	0.81	0.83
17	Debt to total assets	0.12	0.12	0.15	0.12	0.15
18	Debtors turnover	1.99	1.26	1.26	1.99	1.26
19	Inventory turnover	1.04	0.76	0.77	1.04	0.77
20	Operating Margin %	12.99%	10.95%	11.91%	9.98%	9.61%
21	Net Profit Margin %	7.78%	6.13%	8.08%	5.96%	4.87%

Notes:
1.The above is an extract of the detailed format of audited Financial results for the quarter and year ended 31 March 2024 filed with the stock exchange under regulation 33 of SEBI(Listing obligations and disclosure requirements) Regulations 2015. The full format of the audited financial results are available on the company website www.alpinehousing.com and the stock exchange website www.bseindia.com.
2.The results are prepared in accordance with IND AS prescribed under section 133 of the Companies act 2013 For and on behalf of the Board of Directors
Alpine Housing Development Corporation Limited
Sd
S.A.Kabera
Chairman and Managing Director
DIN 01664782

QUICKLY.

Aluminium near 2-year high on supply concerns



London: Aluminium prices hit their highest in nearly two years on supply tightness and surging buying interest from funds switching from copper.

Gold falls as traders eye US inflation print

Gold prices slipped as US Treasury yields firmed, while investors geared up for a crucial inflation report due later this week that could provide insights into the Federal Reserve's policy path.

Crude oil up as producers may hold on to output cuts



Crude oil prices rose on expectations major producers will maintain output cuts at a meeting this Sunday, and that fuel consumption should begin rising with the start of the peak summer demand season.

Silver to shine this year on supply deficit

GROWING DEFICIT. Supply shortage forecast to increase by 17% even as industrial demand is projected to rise 9%

Subramani Ra Mancombu Chennai

After having surged to over 11-year high, silver prices will likely rule at elevated levels as the precious white metal will face a deficit for the fourth year in a row amidst tight supplies.

On Wednesday, silver prices in London ruled at \$31.77 per troy ounce. In India, silver for delivery in July on MCX ruled at ₹95,450 a kg — a record. Spot prices for silver were quoted at ₹94,118 a kg in Mumbai.

“Silver prices surged above \$30/oz for the first time since February 2013 at the end of last week on robust financial and industrial demand, and there are suggestions that physical sales have also picked up,” said ING Think, the economic and financial analysis wing of Dutch multinational financial services firm ING.

Fuelled by the on-going geopolitical tensions, economic uncertainty, higher in-

flation, anticipation of rate cuts coupled with robust industrial demand, silver prices are increasingly gaining momentum from the past few days, said Colin Shah, Managing Director, Kama Jewelry.

MORE THAN GOLD Silver has gained more than gold over the past week, month and year. The white metal has gained over 35 per cent year-on-year compared to gold's 20 per cent. Month-on-month the gain has been over 20 per cent against 2 per cent in gold and since last week, it has gained 3 per cent versus less than 1.5 per cent drop in gold.

“In addition to being a precious metal, having ornamental value, silver is also considered as an industrial metal. Silver is an imperative raw material in electric vehicles, solar panels, and 5G antennas, among other products that are expected to drive the global economy in the coming years, supported by a constant rise in demand,”



GAINING SHEEN. The World Bank, in its Commodity Outlook 2024, said silver prices are forecast to increase by 7 per cent in 2024 (year-on-year) and a further 4 per cent in 2025

said Shah. ING Think said silver stockpiles tracked by the London Bullion Market Association fell to the second-lowest level on record in April, and the volumes at exchanges in New York and Shanghai are hovering near seasonal lows.

“Silver prices surged above \$30/oz for the first time since February 2013 at the end of last week on robust financial and industrial demand, and there are suggestions that physical sales have also picked up,” said ING Think, the economic and financial analysis wing of Dutch multinational financial services firm ING.

EXPANDING EVs Silver prices gained in April, owing to recovering industrial activity. “In 2024, demand for silver is expected to increase modestly, driven by its dual appeal as both a financial asset and an industrial commodity,” it said.

Industrial demand, which accounts for almost half of

global silver consumption, continues to be supported by expanding vehicle electrification and renewable energy infrastructure, the outlook said. Demand will likely be further boosted by a recovery in jewellery and silverware demand. Investor interest in silver is set to be bolstered by advanced-economy interest rate cuts later this year, the World Bank said.

New York-based Silver Institute in its Global Silver Survey 2024 said industrial demand is forecast to rise by 9 per cent this year to a new record high. “Modest growth in the global economy will fuel gains across all segments of demand,” it said.

OUTPUT TO FALL The deficit will further grow by 17 per cent in 2024 due to stagnant supply and hopes of another record industrial demand.

“Deficits should also continue, depleting currently ample inventories,” the survey said. The likely easing of


US monetary policy is expected to drive a notable rally in precious metal prices, although short-term downside risks persist, the institute's survey said.

“Silver will benefit from this, but major price gains and a narrowing of the gold:silver ratio may have to wait until tightness in physical silver markets develop,” it said. Stating the ongoing deficit was due to subdued supply besides robust industrial off-take, the survey said the silver market saw its deficit at 184.3 million ounces (moz) in 2023. According to the survey, global silver mine production is anticipated to fall by a marginal 0.8 per cent to 823.5 moz in 2024.

Kamma Jewelry's Shah said going forward, given its hybrid nature of being a precious and an industrial metal, a robust rally seems to be in the foresight, with a possibility to breach ₹1,00,000 mark by the end of 2024 supported by the ongoing circumstances.

COMMODITY CALL.

Copper: Go long at ₹907, exit at ₹960



Gurumurthy K bl. research bureau

Copper prices have recovered this week after a sharp fall in the past week. The copper futures contract on Multi Commodity Exchange (MCX) tumbled from a high of ₹945.90 per kg last week to a low of ₹880 before recovering to trade at ₹907.

Copper futures contract can rise to ₹930 in a week or so. A break above ₹930 will boost the bullish momentum and take the contract up to ₹975.

The rise will be negated only if the contract declines below ₹870. Then there could be a fall to ₹850 initially. A further break below ₹850 will see an extended fall to ₹830.

However, as seen from the charts, the support at ₹870 is likely to hold and limit the downside.

As such, there's a high chance for a rise to ₹930 and ₹975 in the coming weeks.

TRADE STRATEGY

Traders can go long now at around ₹907. Accumulate on dips at ₹898. Keep a stop-loss at ₹876.

Trail the stop-loss up to ₹915 as soon as the contract moves up to ₹925. Move the stop-loss further up to ₹935 when the contract touches ₹945 on the upside.

Exit the longs at ₹960.

At ₹25-lakh-cr, farm credit disbursement tops FY24 target by 24%

Prabudatta Mishra New Delhi

The farm credit target for the 2023-24 fiscal exceeded by a quarter with the disbursement of agricultural credit consistently rising over the past five years. It was just 3 per cent more than the target during 2019-20. However, banks have kept the crop loan within about 60 per cent of the total farm credit. A major component of crop loan is entitled for interest subsidy and it often becomes a political issue due to promise of debt waiver.

In the crop loan segment,



AGRI FINANCING. Commercial banks play a big role in disbursement of farm credit with 79% share, while regional rural banks contribute 12% and co-operative banks the balance 9%

the credit availed by farmers up to ₹3 lakh is entitled for interest subvention and the share of such credit is 75-80 per cent of total disbursement under the crop loan.

According to the latest official data, the total agricultural credit in 2023-24 increased to ₹24.84-lakh crore

— ₹14.79-lakh crore crop loan and ₹10.05-lakh crore of term-loan — against the total target of ₹20-lakh crore. In 2019-20, total disbursement of farm credit was ₹13.93-lakh crore against the target of ₹13.5-lakh crore.

TOP 10 STATES State-wise disbursement of farm credit shows that Tamil Nadu, Andhra Pradesh, Karnataka, Uttar Pradesh, Maharashtra, Telangana, Kerala, Rajasthan, Gujarat and Madhya Pradesh are the top 10 States which have a combined share of 80 per cent of the total loans disbursed across the country last year. Also, commercial banks play a big role in disbursement of farm credit having 79 per cent share while regional rural banks (RRBs) contribute 12 per cent and co-operative banks remaining 9 per cent.

REGIONAL DISPARTY One of the striking features of farm credits is that the share of crop loan is 67 per cent in Madhya Pradesh, 71 per cent in Chhattisgarh, 74 per cent in Uttar Pradesh and 76 per cent in Rajasthan. “There is a big regional disparity in disbursement that banks and the Centre should focus on as only 20 per cent of the farm credit is shared by over 20 States. It is good that the Department of Fin-

Thanos Tech, IFFCO in pact for fertilizer spraying using drones

Our Bureau Mangaluru

Thanos Technologies, which specialises in agricultural drone technology, and Indian Farmers Fertiliser Cooperative Ltd (IFFCO) have signed a memorandum of agreement (MoA) to facilitate the aerial spraying of fertilizers over 10 lakh acres of farmland across 5 States.

A media statement said, through this collaboration Thanos Technologies will facilitate aerial spraying of fertilizers over 10 lakh acres of farmland, encom-

passing regions in Telangana, Andhra Pradesh, Gujarat, Madhya Pradesh and Tamil Nadu.

Over 500 drones will be deployed to ensure the efficient and timely application of fertilizers.

This large-scale deployment will optimise the fertilization process, leading to improved crop yields and reduced resource wastage, it said.

The economic impact of this project is anticipated to be significant with a business value of ₹50 crore for Thanos Technologies and the service partners, it said.

Supply woes lift natural rubber prices to 3-year high

V Sajeew Kumar Kochi

Natural rubber prices has recorded its highest rates in the last three years, reaching ₹190 per kg in the Kottayam market during intra-day trading before closing at ₹189. It was in December 2021, the prices of the commodity breached the ₹190 mark, traders said.

They attributed the reasons for the northward price movement to supply constraints, extended summer followed by unexpected rains that led to disrupted and delayed production.

George Vally, President, Indian Rubber Dealers Federation, said heavy downpours in



growing regions have affected the quality of rubber sheets and it necessitated re-smoking the material to make it sales-ready. The sudden and unexpected rains are also hindering rain guarding activities in plantations to make the trees ready for tapping in the monsoon period. The situation was similar in other natural rubber-growing

countries as well with prices touching the roof due to unfavourable weather conditions such as extreme heat and heavy downpour.

Tom Jacob, industry analyst, said the market arrivals of primary forms of natural rubber (cup-lump, fresh latex and un-smoked sheet) remain abnormally low in the various local markets across South-East Asia.

One major factor behind the abnormally low supply is the large-scale crop-shift from rubber to oil palm and durian in the world's first two largest producing countries such as Thailand and Indonesia.

SHIPPING DELAYS Meanwhile, there are reports of shipping delays hitting import

consignments such as natural rubber to India due to congestion at South-East Asian ports.

Rajiv Budhraj, Director General, Automotive Tyre Manufacturers Association (ATMA), told businessline that the shipping challenge in Far East due to container shortage might lead to some delays but industry seems poised to meet the challenge so far.

Binu KS, President, Kerala Steamer Agents Association, said the congestion has now reached from the Middle-East to the Far-East, including Singapore, Malaysia, Thailand and Vietnam, hitting export and import and transhipment cargoes. Besides, the present cyclonic threat is also leading to vessel delays at Colombo Port as well.

Turmeric acreage set to rise in Karnataka

Vishwanath Kulkarni Chamaraanjagar

Turmeric acreage in Karnataka's Chamaraanjagar, a major producing region in the State, will likely rise by about 10-15 per cent this year on higher prices. With the start of the pre-monsoon rains from early May, the turmeric planting season has begun and demand for high yielding varieties is on the rise, stakeholders said.

Over the past few years, Chamaraanjagar Krishi Vigyan Kendra (KVK) had introduced high-yielding varieties such as IISR Pratibha and Alleppey Supreme in the region, which are seen gaining ground. These varieties, developed by the Indian Institute of Spices Research (IISR), Calicut, have higher curcumin content and are also resistant to diseases such as rhizome rot, said Yogesh GS, Senior Scientist and Head of KVK, Chamaraanjagar.

HIGHER ACREAGE

“Turmeric acreage, which was 8,700 hectares last year, may cross 10,000



GAINING GROUND. Workers planting turmeric bulbs at a farm near Gundlupete in Chamaraanjagar district

hectares as farmers realised good prices,” Yogesh said. Turmeric competes with other crops such as bananas, shallots, cotton, rice and vegetables, among other crops in the district.

Suresh of Souhardha Turmeric FPO in Chamaraanjagar said the acreage will be up by about 10 per cent this year as farmers have realised higher prices. “There is a good demand for quality turmeric bulbs (planting material), but the supply is less,” he said.

Farmers have realised prices of ₹15,000-16,000 per quintal last season, compared with ₹5,000-6,000 a year ago, resulting in higher demand for the turmeric bulbs this year. Souhardha Turmeric FPO has about 1,000 members.

tial for quality turmeric in Chamaraanjagar, processing industries such as Synthite Industries and Arishina Life Sciences have begun sourcing turmeric from farmers in the region. Arishina operates a curcumin extraction unit in the district.

Synthite Industries runs a sustainable turmeric programme in the region, providing farmers with a package of practices and inputs, and purchasing their produce at a premium above market price. Started in 2019 with five farmers over an area of 10 acres, Synthite's programme has scaled up over the past few years and will cover approximately 900 acres this season.

Considering the potential that Chamaraanjagar offers, Venkatasubramanian said entities such as the Turmeric Board should play a proactive role in organising farmers into collectives, providing them with quality inputs and linkage with the markets and processing industry to harness the potential of the region.

PAN ELECTRONICS (INDIA) LIMITED. Regd. Office: 16B, 1st Phase, Peenya Industrial Area Peenya, Bangalore - 560058. Extract of Standalone Audited Financial Results for the Year ended March 31, 2024.

VAMSHI RUBBER LIMITED. Regd. Office: 'VAMSHI HOUSE', Plot No. 41, Jayabhen Enclave, Gachibowli, Hyderabad-500032, Telangana. Extract from the Audited Financial Results for the Quarter and Year ended 31st March, 2024.